

ಸ್ವಾತಂತ್ರ್ಯ ವಿಭಾಗ ಸಂಧಿ
ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ
ಪರಮ ಭಗವದ್ಭಕ್ತರಿದನಾದರದಿ ಕೇಳುವುದು
ಪರಮವಿಷ್ಣು ಸ್ವತಂತ್ರ ಮಾಯಾ
ತರುಣಿ ವಅಸ್ಥಳ ನಿವಾಸಿಯು
ಸರಸಿಜೋದ್ಭವ ಪ್ರಾಣರೀವರು ಸಚಿವರೆನಿಸುವರು
ಸವಕಮಗಳಲ್ಲಿ ತತ್ತಿಯ
ರುರಗಭೂಷಣಾಹಂಕೃತಿತ್ರಯ
ಕರೆಸುವಮರೇಂದ್ರಾಕ ಮುಖರಿದ್ರಿಯಪರೆನಿಸುವರು.೧೭-೦೧
ಈ ದಿವೌಕಸರಂತೆ ಕಲಿ ಮೊದ
ಲಾದ ದೈತ್ಯರು ಸವದೇಹದಿ
ತೋದಕರು ತಾವಾಗಿ ವ್ಯಾಪಾರಗಳ ಮಾಡುವರು
ವೇಧನಂದದಿ ಕಲಿಯಹಂಕಾ
ರಾಧಿಪಾಧಮ ಮಧುಕುಕೈಟಭ
ಕ್ರೋಧಿ ಶಂಭರ ಮುಖರು ಮನಸಿಗೆ ಸ್ವಾಮಿಯೆನಿಸುವರು.೧೭-೦೨
ದೇವತೆಗಳೋಪಾದಿ ನಿತ್ಯದಿ
ಏವಮಾದಿ ಸ್ವನಾಮದಿಂದಲಿ
ಯಾವದಿಂದ್ರಿಯಗಳೊಳು ವ್ಯಾಪಾರಗಳ ಮಾಡುವರು
ಸೇವಕರ ಸೇವಾನುಗುಣ ಫಲ
ವೀವ ನೋಪನಂದದಲಿ ತನ್ನ ಸ್ವ
ಭಾವ ಸ್ವಾತಂತ್ರಿಯ ವಿಭಾಗವ ಮಾಡಿ ಕೊಟ್ಟ ಹರಿ.೧೭-೦೩
ಅಗಣಿತ ಸೌತಂತ್ರಯ ನಾಲ್

ಬಗೆ ವಿಭಾಗವ ಮಾಡಿ ಒಂದನು
ತೆಗೆದು ದಶವಿಧಗೈಸಿ ಪಾದರೆ ಪಂಚಪ್ರಾಣನಲಿ
ಮೊಗಚತುಷ್ಟಯನೊಳು ಸಪಾದ್ಯೈ
ದುಗುಣವಿರಸಿದ ಮತ್ತೆ ದಶವಿಧ
ಯುಗಳ ಗುಣವನು ಮಾಡಿ ಎರಡು ಸದಾಶಿವನೊಳಿಟ್ಟು.೧೨-೦೪
ಪಾಕಶಾಸನ ಕಾಮರೊಳು ಸಾ
ಧೈಕವಿಟ್ಟು ದಶೇಂದ್ರಿಯರ ಸುದಿ
ವೌಕಸಾದ್ಯರೊಳೊಂದು ಯಾವಜ್ಜೀವರೊಳೊಗೊಂದು
ನಾಲ್ಕುವರೆ ಕಲ್ಯಾದಿ ದೈತ್ಯಾ
ನೀಕಕಿತ್ತನು ಎರಡು ತ್ರಿವಿಧ ವಿ
ವೇಕಗೈಸಿಂದಿರೆಗೆ ಒಂದೆರಡಾತ್ಮ ತನ್ನೊಳಗೆ.೧೨-೦೫
ಈ ವಿಧದಿ ಸ್ವಾತಂತ್ರ್ಯತ್ವವ
ದೇವ ಮಾನವ ದಾನವರೊಳು ರ
ಮಾವಿನೋದಿ ವಿಭಾಗ ಮಾಡಿಟ್ಟಲ್ಲಿ ರಮಿಸುವನು
ಮೂವರೊಳಗಿದ್ದವರ ಕಮವ
ತಾ ವೀಕಾರವ ಗೈಸದಲೆ ಕ
ಲ್ಪಾವಸಾನಕೆ ಕೊಡುವನಾಯಾಸವರವರ ಗತಿಯ.೧೨-೦೬
ಆಲಯಗಳೊಳಗಿಪ್ಪ ದೀಪ
ಜ್ವಾಲೆವತಿಗಳನುಸರಿಸ ಜನ
ರಾಲಿಗಳಿಗೊಪ್ಪುವ ತೆರದಿ ಹರಿ ತೋಪ ಸವತ್ರ
ಕಾಲಕಾಲದಿ ಶ್ರೀ ಧರಾ ದು
ಗಾ ಲಲನೆಯರ ಕೂಡಿ ಸುಖಮಯ
ಲೀಲೆಗೈಯಲು ತ್ರಿಗುಣ ಕಾಯಗಳಹವು ಜೀವರಿಗೆ.೧೨-೦೭

ಇಂದ್ರಿಯಗಳಿಂ ಮಾಳ್ವ ಕಮ
ದ್ವಂಗಳ ತನಗಪಿಸಲು ಗೋ
ವಿಂದ ಪುಣ್ಯವ ಕೊಂಡು ಪಾಪವ ಭಸ್ಮವನೆ ಮಾಳ್ವ
ಇಂದಿರೇಶನು ಭಕ್ತಜನರನ
ನಿಂದಿಸುವರೊಳಗಿಪ್ಪ ಪುಣ್ಯವ
ತಂದು ತನ್ನವರಿಗೀವ ಪಾಪಗಳವರಿಗುಣಿಸುವನು.೧೭-೦೮
ಹೊತ್ತುಹೊತ್ತಿಗೆ ಪಾಪಕಮ ಪ್ರ
ವತಕರ ನಂದಿಸದೆ ತನಗಿಂದುತ್ತ
ಮರ ಗುಣಕಮಗಳ ಕೊಂಡಾಡದಲೆ ಇಪ್ಪ
ಮತ್ಯರಿಗೆ ಗೋಬ್ರಾಹ್ಮಣ ಸ್ತ್ರೀ
ಹತ್ಯ ಮೊದಲಾದವಿಳದೋಷಗ
ಳಿತ್ತಪನು ಸಂದೇಹಪಡಸಲ್ಲವಿಳಶಾಸ್ತ್ರಮತ.೧೭-೦೯
ತನ್ನ ಸ್ವಾತಂತ್ರಯ ಗುಣಗಳ ಹಿ
ರಣ್ಯಗಭಾದ್ಯರಿಗೆ ಕಲಿಮುಖ
ದಾನವರ ಸಂತತಿಗೆ ಅವರಧಿಕಾರವನುಸರಿಸಿ
ಪುಣ್ಯಪಾಪಗಳೀವ ಬಹು ಕಾ
ರುಣ್ಯ ಸಾಗರನಲ್ಪಶಕ್ತಿಗ
ಳುಣ್ಣಲರಿಯದೆ ಇರಲು ಉಣಗಲಿಸಿದನು ಸವರಿಗೆ.೧೭-೧೦
ಸತ್ಯವಿಕ್ರಮ ಪುಣ್ಯ ಪಾಪವ ಸ
ಮಸ್ತರಿಗೆ ಕೊಡಲೋಸುಗದಿ ನಾ
ಲ್ವತ್ತು ಭಾಗವ ಮಾಡಿ ಲೇಶಾಂಶವನು ಜನಕೀವ
ಅತ್ಯಲ್ಪ ಪರಮಾಣುವಿಗೆ ಸಾ
ಮಧ್ಯವನು ತಾ ಕೊಟ್ಟು ಸ್ಥೂಲ ಪ

ದಾಢಗಳ ಉಂಡುಣಿಪ ಸವದ ಸವಜೀವರಿಗೆ.೧೭-೧೧
ತಿಮಿರ ತರಣಿಗಳೇಕ ದೇಶದಿ
ಸಮನಿಸಿಪ್ಪವೆ ಎಂದಿಗಾದರು
ಭ್ರಮಣ ಚಳಿ ಬಿಸಿಲಂಜಿಕೆಗಳುಂಟೇನೋ ಪವತಕೆ
ಅಮಿತಜೀವರೊಳಿದ್ದು ಲಕುಮೀ
ರಮಣ ವ್ಯಾಪಾರಗಳ ಮಾಡುವ
ಕಮಲಪತ್ರ ಸರೋವರಗಳೊಳಗಿಪ್ಪ ತೆರನಂತೆ.೧೭-೧೨
ಅಂಬುಜೋದ್ಭವ ಮುಖ್ಯಸುರ ಕಲಿ
ಶಂಬರಾದಿ ಸಮಸ್ತ ದೈತ್ಯಕ
ದಂಬಕನುದಿನ ಪುಣ್ಯಪಾಪವಿಭಾಗವನೆ ಮಾಡಿ
ಅಂಬುಧಿಯ ಜಲವನು ಮಹಾಘಟ
ಬಿಂಬರಿತು ತುಂಬುವ ತೆರದಿ ಪ್ರತಿ
ಬಿಂಬರೊಳು ತಾನಿದ್ದು ಯೋಗ್ಯತೆಯಂತೆ ಫಲವೀವ.೧೭-೧೩
ಇನಿತು ವಿಷ್ಣುರಹಸ್ಯದೊಳು ಭೌಗು
ಮುನಿಪ ಇಂದ್ರದ್ಯುಂನಗರುಪಿದ
ದನು ಬುಧರು ಕೇಳುವುದು ನಿತ್ಯದಿ ಮತ್ಸರವ ಬಿಟ್ಟು
ಅನುಚಿತೋಕ್ತಿಗಳಿದ್ದರೆಯು ಸರಿ
ಗಣನೆ ಮಾಡದಿರೆಂದು ವಿದ್ವ
ಜ್ಞನಕೆ ವಿಜ್ಞಾನಾಪನೆಯ ಮಾಡುವೆ ವಿನಯಪೂವಕದಿ.೧೭-೧೪
ವೀತಭಯ ವಿಶ್ವೇತ ವಿಧಿಪಿತ
ಮಾತುಳಾಂತಕ ಮಧ್ವವಲ್ಲಭ
ಭೂತಭಾವನನಂತ ಭಾಸ್ಕರತೇಜ ಮಹಾರಾಜ
ಗೌತಮರ ಮಡದಿಯನು ಕಾಯ್ದಾ

ನಾಥರಾಕ ಗುರುತಮ ಜಗ

ನ್ನಾಥವಿಠಲ ತನ್ನ ನಂಬಿದ ಭಕುತರನು ಪೂರೈವ.೧೭-೧೫